

ಸ್ಲೈಸ್ PPI ಖಾತೆಯ ಮುಚ್ಚುವಿಕೆಯ ನಿಯಮಗಳು

ಈ ನಿಯಮಗಳು ಮತ್ತು ಷರತ್ತುಗಳು ("PPI ಮುಚ್ಚುವಿಕೆಯ ನಿಯಮಗಳು") ನಿಮ್ಮ ಸ್ಲೈಸ್ PPI ಖಾತೆಯ ಮುಚ್ಚುವಿಕೆಯನ್ನು ನಿಯಂತ್ರಿಸುತ್ತದೆ [ನಾರ್ತ್ ಈಸ್ಟ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ("ಬ್ಯಾಂಕ್" ಅಥವಾ "ನಾವು" ಅಥವಾ "ನಮ್ಮ") ನಿಂದ ನೀಡಲಾದ ಮತ್ತು ನಿರ್ವಹಿಸಲಾದ ಪ್ರಿ-ಪೇಯ್ಡ್ ಪಾವತಿ ಸಾಧನ]. ಈ PPI ಯ ಮುಚ್ಚುವಿಕೆಯ ನಿಯಮಗಳನ್ನು ಒಪ್ಪಿಕೊಳ್ಳುವ ಮೂಲಕ, ನೀವು ಇಲ್ಲಿ ನಿಮ್ಮ ಸ್ಲೈಸ್ PPI ಖಾತೆಯನ್ನು ಮುಚ್ಚಲು ವಿನಂತಿಸುತ್ತಿದ್ದೀರಿ ಮತ್ತು ಅದಕ್ಕೆ ಅನುಗುಣವಾಗಿ ನಿಮ್ಮ ಸ್ಲೈಸ್ PPI ಖಾತೆಗೆ ಸಂಬಂಧಿಸಿದ ಎಲ್ಲಾ ಸೇವೆಗಳನ್ನು ಕೊನೆಗೊಳಿಸಲಾಗುತ್ತದೆ.

ಅದನ್ನೇ ಮುಂದುವರಿಸುವ ಮೂಲಕ, ಇಲ್ಲಿ ಕೆಳಗೆ ಒದಗಿಸಲಾಗಿರುವ PPI ಮುಚ್ಚುವಿಕೆಯ ನಿಯಮಗಳನ್ನು ಅನುಸರಿಸಲು ನೀವು ಈ ಮೂಲಕ ಒಪ್ಪಿಕೊಳ್ಳುತ್ತೀರಿ ಮತ್ತು ಅಂಗೀಕರಿಸುತ್ತೀರಿ.

ಈ PPI ಮುಚ್ಚುವಿಕೆಯ ನಿಯಮಗಳಲ್ಲಿ ಬಳಸಲಾದ ಆದರೆ ನಿರ್ದಿಷ್ಟವಾಗಿ ವ್ಯಾಖ್ಯಾನಿಸದ ದೊಡ್ಡಕ್ಷರ ಪದಗಳು, ಮೊಬೈಲ್ ಬ್ಯಾಂಕಿಂಗ್ ನಿಯಮಗಳ ಅಡಿಯಲ್ಲಿ ಅವುಗಳಿಗೆ ನಿಗದಿಪಡಿಸಲಾದ ಆಯಾ ಅರ್ಥಗಳನ್ನು ಹೊಂದಿರುತ್ತವೆ.

ನಿಮ್ಮ ಸ್ಲೈಸ್ PPI ಖಾತೆಯ ಮುಚ್ಚುವಿಕೆ

1. ನಿಮ್ಮ ಕೋರಿಕೆಯ ಮೇರೆಗೆ, ನಿಮ್ಮ ಸ್ಲೈಸ್ PPI ಖಾತೆಯನ್ನು ಮುಚ್ಚಲಾಗುತ್ತದೆ ಮತ್ತು ಸ್ಲೈಸ್ PPI ಖಾತೆಗೆ ಸಂಬಂಧಿಸಿದ ಎಲ್ಲಾ ಕಾರ್ಯಾಚರಣೆಗಳನ್ನು ಕೊನೆಗೊಳಿಸಲಾಗುತ್ತದೆ ಮತ್ತು ಮುಂದೆ, ಸ್ಲೈಸ್ PPI ಖಾತೆಗೆ ಲಿಂಕ್ ಮಾಡಲಾಗಿರುವ ನಿಮ್ಮ ಯುಪಿಐ ಸೇವೆಗಳನ್ನು, ಹಾಗೆಯೇ ನಿಮ್ಮ ಸ್ಲೈಸ್ PPI ಕಾರ್ಡ್ (ವರ್ಚುವಲ್ ಮತ್ತು/ಅಥವಾ ಭೌತಿಕ ರೂಪದಲ್ಲಿ ನೀಡಬಹುದು) ಅನ್ನು ನಿಷ್ಕ್ರಿಯಗೊಳಿಸಲಾಗುತ್ತದೆ ಮತ್ತು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಲಾಗುತ್ತದೆ.
2. ನಿಮ್ಮ PPI ಖಾತೆಯ ಮುಚ್ಚುವಿಕೆಯ ವಿನಂತಿಯ ಆಧಾರದ ಮೇಲೆ, ಸ್ಲೈಸ್ PPI ಖಾತೆಯಲ್ಲಿ ರಚಿಸಲಾದ ಎಲ್ಲಾ ಆದೇಶಗಳನ್ನು/ಸ್ಥಾಯಿ ಸೂಚನೆಗಳನ್ನು ಕೊನೆಗೊಳಿಸಲಾಗುತ್ತದೆ/ರದ್ದುಗೊಳಿಸಲಾಗುತ್ತದೆ.
3. ಸ್ಲೈಸ್ ಪಿಪಿಐ ಖಾತೆಗೆ ಸೇರಿಸಲಾದ ಎಲ್ಲಾ ಫಲಾನುಭವಿಗಳನ್ನು ಸಹ ರದ್ದುಗೊಳಿಸಲಾಗುತ್ತದೆ.

ನಿಧಿಯ ವರ್ಗಾವಣೆ

1. SA ನಿಯಮಗಳನ್ನು ಒಪ್ಪಿಕೊಂಡ ನಂತರ ಡಿಜಿಟಲ್ ಫೋರ್ಟ್ ನ ಮೂಲಕ ಬ್ಯಾಂಕಿನಲ್ಲಿ ತೆರೆಯಲಾದ ಉಳಿತಾಯ ಖಾತೆಯನ್ನು, ಈ ಮುಚ್ಚುವಿಕೆಯ ವಿನಂತಿಗೆ ಸಂಬಂಧಿಸಿದಂತೆ ಸ್ಲೈಸ್ PPI ಖಾತೆಯಿಂದ ಲಭ್ಯವಿರುವ ನಿಮ್ಮ ಹಣ/ಬ್ಯಾಲೆನ್ಸ್ ಅನ್ನು ವರ್ಗಾಯಿಸುವ ಉದ್ದೇಶಕ್ಕಾಗಿ ನಿಮ್ಮ ನೋಂದಾಯಿತ ಬ್ಯಾಂಕ್ ಖಾತೆ ಎಂದು ಪರಿಗಣಿಸಲಾಗುತ್ತದೆ ಎನ್ನುವುದನ್ನು ನೀವು ಈ ಮೂಲಕ ಒಪ್ಪಿಕೊಳ್ಳುತ್ತೀರಿ ಮತ್ತು ಅಂಗೀಕರಿಸುತ್ತೀರಿ. ನಿಮ್ಮ ಸ್ಲೈಸ್ PPI ಖಾತೆಯಲ್ಲಿರುವ ಲಭ್ಯವಿರುವ ಎಲ್ಲಾ ಹಣವನ್ನು ಹೊಸದಾಗಿ ರಚಿಸಲಾದ ನಿಮ್ಮ ಉಳಿತಾಯ ಖಾತೆಗೆ ವರ್ಗಾಯಿಸಲಾಗುತ್ತದೆ ಎನ್ನುವುದನ್ನು ನೀವು ಇನ್ನಷ್ಟು ಒಪ್ಪಿಕೊಳ್ಳುತ್ತೀರಿ ಮತ್ತು ಅಂಗೀಕರಿಸುತ್ತೀರಿ.
2. ಸ್ಲೈಸ್ PPI ಖಾತೆಗೆ ಇನ್ನೂ ಜಮಾ ಆಗಬೇಕಾಗಿರುವ ಎಲ್ಲಾ ಮರುಪಾವತಿಗಳನ್ನು, ಕ್ಯಾಶ್‌ಬ್ಯಾಕ್‌ಗಳನ್ನು, ಚಾರ್ಜ್‌ಬ್ಯಾಕ್‌ಗಳನ್ನು ಇನ್ನು ಮುಂದೆ ಗೊತ್ತುಪಡಿಸಿದ ಉಳಿತಾಯ ಖಾತೆಗೆ (ಮೇಲೆ ಹೇಳಿದಂತೆ) ಜಮಾ ಮಾಡಲಾಗುತ್ತದೆ.

3. ಡಿಜಿಟಲ್ ಪೋರ್ಟಲ್ ಮೂಲಕ ಉಳಿತಾಯ ಖಾತೆಯನ್ನು ತೆರೆದ ನಂತರ, ವರ್ಗಾವಣೆಗೊಂಡ ನಿಮ್ಮ ಬ್ಯಾಲೆನ್ಸ್ ಡಿಜಿಟಲ್ ಪೋರ್ಟಲ್‌ನಲ್ಲಿರುವ ಉಳಿತಾಯ ಖಾತೆಯಲ್ಲಿ ಪ್ರತಿಫಲಿಸುತ್ತದೆ.

ಗ್ರಾಹಕರ ಜವಾಬ್ದಾರಿಗಳು

1. ಮುಕ್ತಾಯದ ಪ್ರಕ್ರಿಯೆಯ ಉದ್ದಕ್ಕೂ ನಿಖರವಾದ ಮತ್ತು ಪ್ರಸ್ತುತ ಸಂಪರ್ಕ ಮಾಹಿತಿಯನ್ನು ನಿರ್ವಹಿಸಲು ನೀವು ಜವಾಬ್ದಾರರಾಗಿದ್ದೀರಿ.
2. ನಿಮ್ಮ ಸ್ಲೈಸ್ PPI ಖಾತೆಯ ಮುಚ್ಚುವಿಕೆಯನ್ನು ನಿಯಂತ್ರಿಸಲು ಅನ್ವಯವಾಗುವ ಎಲ್ಲಾ ಕಾನೂನುಗಳನ್ನು ಮತ್ತು ನಿಬಂಧನೆಗಳನ್ನು ಅನುಸರಿಸಲು ನೀವು ಒಪ್ಪಿಕೊಳ್ಳುತ್ತೀರಿ.
3. ನಿಮ್ಮ ಖಾತೆಯ ರುಜುವಾತುಗಳನ್ನು ರಕ್ಷಿಸಲು ಮತ್ತು ಸೂಕ್ಷ್ಮ ಮಾಹಿತಿಯನ್ನು ನೀವು ಯಾವುದೇ ವ್ಯಕ್ತಿಯೊಂದಿಗೆ ಹಂಚಿಕೊಳ್ಳದಂತೆ ನೋಡಿಕೊಳ್ಳಲು ನೀವು ಜವಾಬ್ದಾರರಾಗಿದ್ದೀರಿ.
4. ನಿಮ್ಮ ಖಾತೆಯ ಮತ್ತು ಲಾಗಿನ್ ನ ಮಾಹಿತಿಯನ್ನು ಸುರಕ್ಷಿತವಾಗಿಡಲು ಮತ್ತು ಗೌಪ್ಯವಾಗಿಡಲು ನೀವು ಜವಾಬ್ದಾರರಾಗಿರುತ್ತೀರಿ.
5. ಸ್ಲೈಸ್ PPI ಖಾತೆಯ ಮುಚ್ಚುವಿಕೆ ಅಥವಾ ಮುಕ್ತಾಯ, ಅನ್ವಯವಾಗುವ ಸೇವಾ ಶುಲ್ಕಗಳ ಸಂಗ್ರಹ ಇತ್ಯಾದಿ ಸೇರಿದಂತೆ ಯಾವುದೇ ಕ್ಲೈಮ್‌ಗಳಿಗೆ, ಸೇವೆಗಳಿಗೆ ಮತ್ತು/ಅಥವಾ ಯಾವುದೇ ಉತ್ಪನ್ನದ ಕೊಡುಗೆಗಳಿಗೆ ಬ್ಯಾಂಕ್ ಜವಾಬ್ದಾರನಾಗಿರುವುದಿಲ್ಲ ಅಥವಾ ಹೊಣೆಗಾರನಾಗಿರುವುದಿಲ್ಲ ಎನ್ನುವುದನ್ನು ನೀವು ಒಪ್ಪಿಕೊಳ್ಳುತ್ತೀರಿ ಮತ್ತು ದೃಢೀಕರಿಸುತ್ತೀರಿ.
6. ಸ್ಲೈಸ್ PPI ಖಾತೆಯ ಮುಚ್ಚುವಿಕೆಗೆ ಸಂಬಂಧಿಸಿದಂತೆ ಯಾವುದೇ ಪರೋಕ್ಷ, ಪ್ರಾಸಂಗಿಕ, ಪರಿಣಾಮಕಾರಿ, ವಿಶೇಷ ಅಥವಾ ಅನುಕರಣೀಯ ಹಾನಿಗಳ ಯಾವುದೇ ಸಂದರ್ಭಗಳಿಗೂ ಗ್ರಾಹಕರಿಗೆ ಬ್ಯಾಂಕ್ ಹೊಣೆಗಾರನಾಗಿರುವುದಿಲ್ಲ

ಕುಂದುಕೊರತೆ ಪರಿಹಾರ

ಮುಚ್ಚುವಿಕೆಗೆ ಸಂಬಂಧಿಸಿದ ಯಾವುದೇ ವ್ಯತ್ಯಾಸಗಳ, ದೋಷಗಳ ಅಥವಾ ಕುಂದುಕೊರತೆಗಳ ಪ್ರಕರಣದಲ್ಲಿ ನೀವು ಡಿಜಿಟಲ್ ಪೋರ್ಟಲ್‌ನಲ್ಲಿ ವಿನಂತಿಯನ್ನು ಸಲ್ಲಿಸಬಹುದು ಅಥವಾ help@sliceit.com ನಲ್ಲಿ ನಮಗೆ ಬರೆಯಬಹುದು. ಸ್ಲೈಸ್ PPI ಸೇವೆಗಳ ಮುಚ್ಚುವಿಕೆಗೆ ಸಂಬಂಧಿಸಿದಂತೆ ಯಾವುದೇ ದೂರು, ವಿವಾದ ಅಥವಾ ಕುಂದುಕೊರತೆಯನ್ನು ಬ್ಯಾಂಕಿನ ಕುಂದುಕೊರತೆ ಪರಿಹಾರ ನೀತಿಗೆ ಅನುಗುಣವಾಗಿ ಪರಿಹರಿಸಬೇಕು.

ನಿಯಮಗಳಲ್ಲಿ ತಿದ್ದುಪಡಿಗಳು

ನಿಯತಕಾಲಿಕವಾಗಿ ಅಥವಾ ಕಾಲಕಾಲಕ್ಕೆ ತನ್ನ ವಿವೇಚನೆಯಿಂದ ಈ ನಿಯಮಗಳನ್ನು ತಿದ್ದುಪಡಿ ಮಾಡುವ ಹಕ್ಕನ್ನು ಬ್ಯಾಂಕ್ ಕಾಯ್ದಿರಿಸಿದೆ ಮತ್ತು ವೆಬ್‌ಸೈಟ್ ಅಥವಾ ಡಿಜಿಟಲ್ ಪೋರ್ಟಲ್‌ನಲ್ಲಿ ಹೋಸ್ಟ್ ಮಾಡಬಹುದಾದ/ಪ್ರಕಟಿಸಬಹುದಾದ ಅಂತಹ ಬದಲಾವಣೆಗಳನ್ನು, ಮಾರ್ಪಾಡುಗಳನ್ನು ಅಥವಾ ತಿದ್ದುಪಡಿಗಳನ್ನು ನಿಯಮಿತವಾಗಿ ಪರಿಶೀಲಿಸುವ ಜವಾಬ್ದಾರಿಯನ್ನು ಗ್ರಾಹಕರು ಹೊಂದಿರುತ್ತಾರೆ.

